Plane crashes in US with child, five others on board

A MEDEVAC PLANE crashed in Philadelphia on Friday with a child and five others on board, the air ambulance company that operated it said, adding that it had not confirmed any survivors. Jet Rescue Air Ambulance said its aircraft crashed with four crew members, one pediatric medical patient and the

US wants Ukraine to hold polls after ceasefire

patient's escort on board. "At this time we cannot confirm

any survivors," the company

said in a statement.

THE UNITED STATES wants Ukraine to hold elections, potentially by the end of the year, especially if Kyiv can agree a truce with Russia in the coming months, President Donald Trump's top Ukraine official told Reuters. Keith Kellogg, Trump's special envoy for Ukraine and Russia, said in an interview that Ukrainian presidential and parliamentary elections. suspended during the war with Russia, "need to be done".

Early Mercedes-Benz Formula One car sells for \$53mn

A 1954 MERCEDES-Benz W196 R

Stromlinienwagen hammered for €46,500,000 (\$49,011,000) at auction at the Mercedes-Benz Museum in Stuttgart, Germany, on Saturday. A 10% buyers premium pushed the final price of the car to €51,155,000. The early Formula One racer is part of a three-auction series of cars offered from the collection of the Indianapolis Motor Speedway Museum. The second salewill be at the Retromobile car show in Paris on February 5.

OpenAI's Altman heads for world tour as AI race tightens **BLOOMBERG**

February 1 **OPENAI CHIEF EXECUTIVE Of**ficer Sam Altman will spend the coming weeks jetting between Tokyo, New Delhi, Dubai and Germany as the race to dominate artificial intelligence takes on new urgency.

Altman's trip to meet investors, developers and industry leaders comes at a dramatic moment. The Chinese upstart DeepSeek shocked the world with an AI model that its makers claimed to have developed for a fraction of the cost of OpenAI's

ChatGPT, upending markets globally on Monday. The announcement brought into question the economics of an entire industry whose outlays for AI projects can be in the tens of billions.

Altman addressed concerns in a closed-door briefing with policymakers on Thursday, saying that DeepSeek underscored the need for Stargate — an OpenAI, Oracle and SoftBank-led joint venture to build data centers across the US Over the next several weeks, he'll aim to do the same with partners worldwide,

reinforcing the message that it's worthwhile to continue investing in the model around developing GPT.

"There is enormous interest in OpenAI's technology, including how our next generation of agents can deliver economic value," OpenAI said in a statement Friday. "We will be meeting with business leaders, developers, and partners across multiple countries in the coming weeks."

Bloomberg reported this week that OpenAI is in talks to raise funds at a valuation of as much as \$300 billion in a new

TOUR DETAILS

Altman will arrive in Tokyo on Monday to meet with SoftBank's Son

■ Altman will then head to Seoul, and will sit down with investors in New Delhi

SoftBank-led funding round.

Altman will arrive in Tokyo on Monday to meet with Soft-Bank CEO Masayoshi Son. Japan-

ese Prime Minister Shigeru Ishiba is also set to meet with him and OpenAI co-founder Greg Brockman, according to a government advisory.

Altman will then head to Seoul, and will sit down with investors in New Delhi before participating in a panel on the future of AI at Berlin's Technical University on Friday. The following week will see Altman in France for the Paris AI Summit, which he'll attend alongside Anthropic CEO Dario Amodei and Demis Hassabis, who oversees Google's AI efforts.

The OpenAI CEO is expected to then head to Dubai for the World Government Summit, where he'll join Alphabet's CEO

Sundar Pichai, Oracle cofounder Larry Ellison, and Joseph Tsai, chairman of Alibaba.

This will be Altman's second global tour for the company. In 2023, the CEO spent two weeks traveling to Singapore, the United Arab Emirates, Japan South Korea, Israel, Australia and six other countries to promote what was then a new technology whose sudden rise spooked many lawmakers.

Last year, he traveled to the Middle East to fundraise for chip projects not directly related to

MEETING COMES AFTER NEW CHINESE AI MODEL SPARKS CONCERN

Trump, Nvidia CEO discuss DeepSeek, Al chip exports

REUTERS

said.

Washington, February 1 US PRESIDENT DONALD Trump and the CEO of Nvidia Jensen Huang discussed DeepSeek - the Chinese company whose AI model's performance rocked the tech world and tightening AI chip exports

during their meeting at the

White House on Friday, a source with knowledge of the matter said. Trump did not provide de-

tails of the meeting but called Huang a "gentleman." "I can't say what's gonna happen. We had a meeting. It was a good meeting," Trump

The Friday afternoon meeting came as the government is set to further restrict AI chip exports this spring to ensure advanced computing power remains in the United States and among its allies, while looking for more ways to block China's access.

"We appreciated the opportunity to meet with President Trump and discuss semiconductors and AI policy," an Nvidia spokesperson said in a statement. "Jensen and the President discussed the importance of strengthening US technology and AI leadership."

The source with knowledge of the meeting between the

HITECH MEET


■ Meeting took place as worries are mounting that China is catching up to the United States in Al development

■ Trump did not provide details of the meeting but called Nvidia CEO a "gentleman"

■ The president said he had a "good meeting" with Nvidia's CEO Jensen Huang

rocked the tech world.

China is catching up to the



president and the CEO of the app in Apple's App Store and Santa Clara, Californa-based stirred concerns about the company, which makes the United States' lead in AI, sparkmost advanced AI chips, said it ing a rout that wiped around \$1 trillion off US technology was set up before DeepSeek stocks. At one point, shares of The source also said the Nvidia, a top producer of AI

president thinks the Chinese chips, fell 17%. company's emergence means The Trump administration "US companies don't have to is considering tightening restrictions on Nvidia's sales of spend a ton of money building a low-cost (AI) alternative." its H20 chips designed for the The meeting took place as China market, three people faworries are mounting that miliar with the matter told

United States in AI develop-Conversations among ment. China's DeepSeek last Trump officials to restrict week launched a free assistant shipments of those chips to it says uses less data at a frac-China are in early stages, the tion of the cost of US models. sources said, but the idea has Within days, DeepSeek bebeen under consideration came the most downloaded since Democratic former Pres-

Reuters on Wednesday.

ident Joe Biden's administra-

H20 chips can be used to run AI software and were designed to comply with existing US curbs on shipments to China implemented by Biden.

Two US lawmakers are also calling for more restrictions on exports of Nvidia's artificial intelligence chips.

Republican John Moolenaar and Democrat Raja Krishnamoorthi, who lead the House of Representatives Select Committee on China, asked for the move as part of a Commerce and State Department-led review ordered by Trump to scrutinise the US export control system in light of "developments involving strategic adversaries."

In 2022, the Biden administration restricted sales of Nvidia's most powerful AI chip, the H100, to China.

Nvidia then released a new

variant, the H800, which fell just below the export threshold, for the Chinese market. The H800 was restricted in

2023 and Nvidia came out

with the H20 last year. Reuters reported on Thursday that the US Commerce Department is looking into whether DeepSeek has been using US chips that are not allowed to be shipped to China.

Trump vows more tariffs on pharma, oil, steel, chips

BLOOMBERG February 1

PRESIDENT DONALD TRUMP

said he would impose tariffs on a wide range of imports, including oil and metals, in the coming months, expanding his plans to enact sweeping trade levies well beyond those set to hit China, Canada and Mexico on Saturday.

"We'll be doing pharmaceuticals and drugs, medicines, etc, all forms of medicine and pharmaceuticals. And we'll be doing very importantly steel and we'll also be doing chips and things associated with chips," Trump said Friday from the Oval Office where he was signing an executive order on deregulation. "We're going to put tariffs

on chips. We're going to put tariffs on oil and gas. That will happen very soon, I think about the 18th of February. And we're going to put a lot of tariffs on steel," he added.

Trump said there was nothing Canada, Mexico or China could do to forestall the more immediate levies, a response to what he says is a failure by those nations to prevent the flow of undocumented migrants and illegal drugs, like fentanyl, across US borders. And Trump told reporters that the US would "be doing something very substantial" with tariffs targeting the European

Trump's comments from



the Oval Office reveal that even as he's set to impose tariffs on the US's biggest trade partners on Saturday, he's beginning to look ahead to expanding them to other targets he's frequently mentioned, including the EU and also the commodity and technology sectors that the US competes

Trump on Friday said the coming tariffs would stack on top of any existing levies. But he also indicated he would look to lower the rate on oil in the tariffs planned for Saturday. Trump has vowed a 25% tariff on Canada and Mexico and a 10% tariff on China.

"I'm probably going to reduce the tariff a little bit on that. We think we're going to bring it down to 10%,"Trump

Further tariffs targeting oil and gas could come on February 18, he added.

Trump has previously pledged sectoral tariffs — on chips, pharmaceuticals, steel aluminum and copper — as a bid to reshape supply chains and force manufacturers to shift production to the US, but had not specified when they would take effect. Friday's comments indicate that the president aims to move quickly on those levies.

The tariff threats could expand. Trump has also ordered reports, due April 1, on overall trade issues and tariffs, that could lead him to trigger new levies or to quit the continental trade pact he renegotiated with Canada and Mexico in his first term. And his administration is investigating whether China complied with a trade deal struck in his first term, setting the stage for tariffs against the world's second largest economy. "The China-US economic

ties are essentially mutually beneficial and win-win. If there are differences and frictions between the two sides, they should be resolved through dialogue and consultation," said Liu Pengyu, a spokesperson for China's embassy in Washington. "There is no winner in a trade war or tariff war, which serves the interests of neither side nor the world."

Apple cancels project on augmented reality glasses

BLOOMBERG February 1

APPLE HAS CANCELLED a project to build advanced augmented reality glasses that would pair with its devices, marking the latest setback in its effort to create a headset that appeals to typical consumers.

The company shuttered the program this week, according to people with knowledge of the move. The now-cancelled product would have looked like normal glasses but include built-in displays and require a connection to a Mac, said the people, who asked not to be identified because the work wasn't public. An Apple representative declined to com-

The project had been seen as a potential way forward after the weak introduction of the Apple Vision Pro, a \$3,499 model that was too cumbersome and pricey to catch on with consumers. The hope was to produce something that everyday users could embrace, but finding the right technology — at the right cost — has



The project had been seen as a potential way forward after the weak introduction of the Apple Vision Pro

proven to be a challenge. Apple risks losing ground to Meta Platforms., which already sells a popular set of Ray-Ban smart glasses. Meta is working to create a version that adds augmented reality — the superimposing of images and data on real-world views — and expects to have a product ready by 2027. That's when Apple had previously intended to sell its device-connected glasses, which were code-named N107.

The decision to wind down work on the N107 product followed an attempt to revamp

the design, according to the people. The company had initially wanted the glasses to pair with an iPhone, but it ran into problems over how much processing power the handset could provide. It also affected the iPhone's battery life. So the company shifted to an approach that required linking up with a Mac computer, which has faster processors and bigger batteries. But the Mac-connected product performed poorly during reviews with executives, and the desired features continued to

mats from Egypt, Jordan, Saudi

Arabia, the United Arab Emirates

and Qatar, as well as Hussein al-

Sheikh — a senior Palestinian of-

Arab nations reject Trump's call to relocate Palestinians

ASSOCIATED PRESS

Cairo POWERFULARAB NATIONS on Saturday rejected US President Donald Trump's suggestion to relocate Palestinians from Gaza to neighbouring Egypt and Jor-

Egypt, Jordan, Saudi Arabia, the United Arab Emirates, Qatar, the Palestinian Authority and the Arab League released a joint statement rejecting any plans to move Palestinians out of their territories in Gaza and the occupied West Bank.

The statement warned that such plans "threaten the region's

Egypt, Jordan, Saudi Arabia, UAE Qatar, the **Palestinian Authority and** the Arab League released a joint statement

rejecting any plans to move Palestinians out of their territories in Gaza

flict, and undermine prospects for peace and coexistence among its peoples."

ficial who serves as the main liaison with Israel - and Arab League chief Ahmed Aboul-Gheit. Last month Egyptian President Abdel Fattah el-Sissi told a news conference that the transfer of Palestinians "can't ever be tolerated or allowed." stability, risk expanding the con-"The solution to this issue is the two-state solution. It is the establishment of a Palestinian state," he said. "The solution is The statement followed a not to remove the Palestinian meeting in Cairo of top diplopeople from their place. No."

Registered office: Awfis, 2nd Floor, Renaissance Centra, 27 & 27/1, Mission Road, Sampangiramnagar, Bengaluru, Karnataka, India, 560027,

Aster DM Healthcare Limited CIN: L85110KA2008PLC147259

Tel: +91 484 6699999 Email:cs@asterdmhealthcare.in Website: www.asterdmhealthcare.in

STATEMENT OF UNAUDITED FINANCIAL RESULTS FOR THE 3RD QUARTER AND NINE MONTHS ENDED DECEMBER 31, 2024

(Amount in INR crores except per share data)

CONS	SOLIDATED F	INANCIAL RES	SULTS			
	Quarter ended			Nine months ended		Year ended
Particulars	31-Dec-24	30-Sep-24	31-Dec-23	31-Dec-24	31-Dec-23	31-Mar-2
	(Unaudited)	(Unaudited)	(Unaudited)	(Unaudited)	(Unaudited)	(Audited
Total income from continuing operations	1,082.80	1,121.68	963.87	3,255.07	2,746.09	3,723.7
Net profit / (loss) before tax from continuing operations	101.88	158.65	76.61	380.52	188.88	261.1
Net profit / (loss) after tax from continuing operations (A)	64.39	105.76	65.37	251.15	162.94	204.6
Net profit / (loss) after tax from discontinued operations (B)	-	-	143.86	(76.89)	50.80	6.8
Gain on disposal of business operations (C)	_	-		5,148.09]
Profit / (loss) for the period/ year (D) =(A+B+C)	64.39	105.76	209.23	5,322.35	213.74	211.5
Total comprehensive income / (loss)	64.34	105.67	208.97	5,322.23	238.90	257.9
Earnings per share	Not Annualised	Not Annualised	Not Annualised	Not Annualised	Not Annualised	Annualise
Earnings / (loss) per share from continuing operations (Face value of INR 10 each) (a) Basic (b) Diluted	1.14	1.94 1.94	1.19	4.57 4.56	2.94 2.94	3.6
Earnings / (loss) per share from discontinued operations (Face value of INR 10 each) (a) Basic (b) Diluted	_	-	2.41 2.41	101.83 101.69	0.14 0.14	(1.0
Earnings / (loss) per share from continuing operations and discontinued operations (Face value of INR 10 each) (a) Basic (b) Diluted	1.14 1.14	1.94 1.94	3.60 3.60	106.40 106.25	3.08 3.08	2.6 2.6

(b) Diluted	1.14	1.94	3.60	106.25	3.08	2.60
STA	NDALONE FIN	IANCIAL RESI	JLTS			·-
		Quarter ended		Nine mor	nths ended	Year ended
Particulars	31-Dec-24	30-Sep-24	31-Dec-23	31-Dec-24	31-Dec-23	31-Mar-24
	(Unaudited)	(Unaudited)	(Unaudited)	(Unaudited)	(Unaudited)	(Audited)
Total Income	613.61	651.42	537.83	7,450.16	1,536.24	2,085.52
Net profit/ (loss) before tax	68.33	119.83	53.19	6,225.65	162.70	209.35
Net profit/ (loss) after tax	49.82	89.84	53.19	6,147.90	165.07	156.96
Total comprehensive income/ (loss)	49.82	89.84	53.19	6,147.90	165.07	156.32
Earnings per share (Face value of INR 10 each)	Not Annualised	Annualised				
(a) Basic	1.00	1.80	1.07	123.45	3.32	3.15
(b) Diluted	1.00	1.80	1.07	123.28	3.31	3.15
4	6.11 0 6			1.0.1	00041	

- 1. The unaudited consolidated and standalone financial results of the Company for the quarter and nine months ended December 31, 2024 have been reviewed by the Audit Committee of the Board on January 31, 2025 and approved by the Board of Directors at its meeting held on January 31, 2025.
- 2. The above is an extract of the detailed format of quarterly financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly financial statements is made available on the Company's website at https://www.asterdmhealthcare.in/investor/financial-information and stock exchange website at BSE https://www.bseindia.com/ and NSE https://www.nseindia.com/. The same can be accessed by scanning QR code provided.
- 3. The Statement has been subjected to limited review by Deloitte Haskins & Sells, the statutory auditor of the Company. The review report of the auditor is unmodified.
- 4. The Board of Directors at their meeting held on January 31, 2025 declared an interim dividend of INR 4/- per equity share.

New Delhi

For Aster DM Healthcare Limited Alisha Moopen **Deputy Managing Director** DIN 02432525

financialexp.epapr.in

Place: Dubai

Date: January 31, 2025

ರಂಗ ಪ್ರಶಸ್ತಿಗೆ ಪ್ರಭು ಗುರಪ್ಪನವರ ಭಾಜನ

ಸುದಿ ಕಾರ್ನರ್

ಬೆಂಗಳೂರು: ಹಿರಿಯ ರಂಗಕರ್ಮಿ ತೊ. ನಂಜುಂಡಸ್ವಾಮಿ ಅವರ ಹೆಸರಿನಲ್ಲಿ ಕೊಡಲಾಗುವ ಪ್ರತಿಷ್ಠಿತ ರಂಗ ಪ್ರಶಸ್ತಿಗೆ ರಂಗ ಸಂಘಟಕ, ನಿರ್ದೇಶಕ ಪ್ರಭು

ಗುರಪ್ಪನವರ ಆಯ್ಕೆಯಾಗಿದ್ದಾರೆ. 10ರಂದು ಕಲಾಗ್ರಾಮದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಗೆಳೆಯರ ಬಳಗದ ಸಂಚಾಲಕ ಗುಂಡಣ್ಣ ಚಿಕ್ಕಮಗಳೂರು ತಿಳಿಸಿದ್ದಾರೆ. ಹಾನಗಲ್ ತಾಲೂಕಿನ ಶೇಷಗಿರಿ ಎಂಬ ಹಳ್ಳಿಯಲ್ಲಿ ಜರುಗಿದ ರಂಗ ಚಳವಳಿಯ ಮುಖ್ಯರಲ್ಲಿ ಒಬ್ಬರು ಪ್ರಭು



ಗುರಪ್ಪನವರ, 40 ವಸಂತಗಳನ್ನು ಕಂಡಿರುವ ಗಜಾನನ ಯುವಕ ಮಂಡಳದ ಮೂಲಕ ಅನೇಕ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಎರಡು ಹಾಸ್ಯ ನಾಟಕ ಪ್ರದರ್ಶನ ಇಂದು

ಬೆಂಗಳೂರು: ಅಂತರಂಗ ಬಹಿರಂಗ ತಂಡದಿಂದ ಬಾನುವಾರ (ಪೆ.2) ಎರಡು ಹಾಸ್ಯ ನಾಟಕಗಳ ಪ್ರದರ್ಶನ ಆಯೋಜಿಲಾಗಿದೆ. ಎನ್ಆರ್ ಕಾಲನಿಯ ಡಾ.ಸಿ. ಅಶ್ವತ್ಥ್ ಕಲಾಭವನದಲ್ಲಿ ಸಂಜೆ 4ಕ್ಕೆ ನಾಗವೇಣಿ ರಂಗನ್ ರಚನೆ, ವನಿತಾ ರಂಗಾಯಣ ನಿರ್ದೇಶನದ 'ಬಾಯಿ ತುಂಬಾ ನಕ್ಬಿಡಿ' ಹಾಗೂ ರಾತ್ರಿ 7ಕ್ಕೆ ಭೀಷ್ಮ ರಾಮಯ್ಯ ರಚನೆ- ನಿರ್ದೇಶನದ 'ಯಥಾ ಪ್ರಕಾರ' ನಾಟಕಗಳನ್ನು ಪ್ರಸ್ತುತಪಡಿಸಲಾಗುವುದು. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕಿಂಗ್ ಗಾಗಿ ದೂ: 86605 47776 ಸಂಪರ್ಕಿಸಿ.

ಪತ್ರಿಕಾ ವಿತರಕ ರಮೇಶ್ ಗೌಡ ನಿಧನ

ಬೆಂಗಳೂರು: ಪತ್ರಿಕಾ ವಿತರಕ ರಮೇಶ್ ಗೌಡ (48) ನಿಧನರಾದರು. ಚನ್ನಾಯಕನಪಾಳ್ಯದಲ್ಲಿ ಕುಟುಂಬದೊಂದಿಗೆ ವಾಸವಿದ್ದ ಅವರು, ಕಳೆದ 10 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಭಾವನಗರದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿದ್ದರು.



ಸಮಾನತೆಯ ಹಸಿವಿದ್ದ ಕು

ಬೆಂಗಳೂರು ಸಿಟಿ ಎಕ್ಕ್ ಪ್ರೆಸ್

ಕಾ.ವೆಂ. ಶ್ರೀನಿವಾಸಮೂರ್ತಿ ಅಭಿಮತ । ಸಾಧಕರಿಗೆ ಪ್ರಶಸ್ತಿ ಪ್ರದಾನ

■ **ವಿಜಯವಾಣಿ ಸುದ್ದಿಜಾಲ** ಬೆಂಗಳೂರು ಸಾಮಾಜಿಕ ಸಮಾನತೆಯ ಹಸಿವಿದ ಕವಿ ಕುವೆಂಪು ಎಂದು 🖁 ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕಾ.ವೆಂ.

ಶೀನಿವಾಸಮೂರ್ತಿ ಹೇಳಿದ್ದಾರೆ. ಕನ್ನಡ ಸಂಘರ್ಷ ಸಮಿತಿ ವತಿಯಿಂದ ಬಸವನಗುಡಿಯ

ಬೇಂದ್ರೆ ಅವರ ಹುಟ್ಟುಹಬ್ಬ ಪ್ರಯುಕ್ತ ಹಮ್ಮಿ ಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಿರಾರು ವರ್ಷಗಳಿಂದ ಕನ್ನಡ ಸಾಹಿತ್ಯದ ರಥ ಸಾಗುತ್ತಿದೆ. 100 ವರ್ಷದ ಹಿಂದೆ ಅದಕ್ಕೆ ದೊಡ್ಡ ತಿರುವು ನೀಡಿದವರು ಬಿ.ಎಂ. ಶ್ರೀಕಂಠಯ್ಯ. ಹೊಸಗನ್ನಡ ಸಾಹಿತ್ಯದ ಹರಿಕಾರರಾಗಿದ್ದ ಅವರ ಮಾರ್ಗದಲ್ಲಿ

ಸಾಧಕರಾದವರು ಕುವೆಂಪು ಮತ್ತು ಬೇಂದ್ರೆ. ಶೂದ್ರ ಕುಲದಲ್ಲಿ ಹುಟ್ಟಿದ ಕುವೆಂಪು ಅವರು ಆರ್ಥಿಕವಾಗಿ ಸುಸ್ಥಿರರಾಗಿದ್ದು, ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬೇಂದ್ರೆ ಆರ್ಥಿಕವಾಗಿ ದುರ್ಬಲರಾಗಿದ್ದರು. ಇವರಿಬ್ಬರ ಸಾಮಾಜಿಕ ಮತ್ತು ಆರ್ಥಿಕ ಸ್ಥರಗಳು ವಿಭಿನ್ನವಾಗಿದ್ದರೂ ಸಾಹಿತ್ಯ ಕೃಷಿಯಲ್ಲಿ ಸಂಪನ್ನರು ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಕುವೆಂಪು ಕೂಡ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಕವಿ ಡಾ.ವಡ್ಡಗೆರೆ ನಾಗರಾಜಯ್ಯ ಅವರಿಗೆ ಕುವೆಂಪು ಅನಿಕೇತನ ಪ್ರಶಸ್ತಿ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ಕುವೆಂಪು ಚಿರಂತನ ಪ್ರಶಸ್ತಿ, ಕವಯತ್ತಿ ಮಂಜುಳಾ ಹುಲಿಕುಂಟೆ ಅವರಿಗೆ ಕುವೆಂಪು ಯುವ ಕವಯತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡಪರ ಹೋರಾಟಗಾರ, ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಎ.ಎಸ್. ನಾಗರಾಜಸ್ವಾಮಿ ಇತರರಿದ್ದರು.



ಕನ್ನಡ ಸಂಘರ್ಷ ಸಮಿತಿ ವತಿಯಿಂದ ಬಸವನಗುಡಿಯ ಬಿಎಂಶ್ರೀ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ವಡ್ಡಗೆರೆ ನಾಗರಾಜಯ್ಯ, ಅಗ್ರಹಾರ ಕೃಷ್ಣಮೂರ್ತಿ ಮತ್ತು ಮಂಜುಳಾ ಹುಲಿಕುಂಟೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡಪರ ಹೋರಾಟಗಾರ ರಾಮಣ್ಣ ಕೋಡಿ ಹೊಸಹಳ್ಳಿ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಎ.ಎಸ್. ನಾಗರಾಜಸ್ವಾಮಿ ಮತ್ತಿತರರಿದ್ದರು.

ಕುವೆಂಪು ಅವರು ತಮ್ಮ ಮೊದಲ ಕವನ ಸಂಕಲನ 'ಕೊಳಲು' ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದರು. ಯಾಕೆಂದರೆ ಅದರಲ್ಲಿ ನಾಡಗೀತೆ, ರೈತಗೀತೆಗಳಿವೆ. ಆ ಕೃತಿಯ ಮುನ್ನುಡಿಯನ್ನು ಬಿ.ಎಂ. ಶ್ರೀಕಂಠಯ್ಯ ಬರೆದಿದ್ದರು. ಕುವೆಂಪು ಅವರು ವರ್ಣಾಶ್ರಮದ ಬಗ್ಗೆ ತೀವ್ರ ಆಕ್ರೋಶ ಹೊಂದಿದ್ದರೆ, ದ.ರಾ. ಬೇಂದ್ರೆ ಅವರು ಮಾನವತಾವಾದಿಯಾಗಿದ್ದರು. l ಕಾ.ವೆಂ. ಶ್ರೀನಿವಾಸಮೂರ್ತಿ ಬೆಂಗಳೂರು ವಿವಿ ಪ್ರಾಧ್ಯಾಪಕ

ಜೆಇಇ ಸಿದ್ಧತೆಗೆ ಆಕಾಶ್ ಇನ್ನಿಕ್ಟಸ್



ಆಕಾಶ್ ಇನ್ನಿಕ್ಷಸ್ ಕೋರ್ಸ್ ಕೈಪಿಡಿಯನ್ನು ಇತ್ತೀಚೆಗೆ ನವದೆಹಲಿಯಲ್ಲಿ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಎಂಡಿ ಮತ್ತು ಸಿಇಒ ದೀಪಕ್ ಮೆಹರೋತ್ರ ಮತ್ತಿತರರಿದ್ದರು.

ವಿಶೇಷ ಪ್ರವೇಶ ಪರೀಕ್ಷೆ

ವಿಶೇಷ ಪವೇಶ ಪರೀಕ್ಷೆಯ

ಮೂಲಕ 'ಆಕಾಶ್ ಇನ್ನಿಕ್ಷಸ್'

ಕೋರ್ಸ್ ವಿದ್ಯಾರ್ಥಿಗಳನ್ನು

ದಾಖಲಿಸಿಕೊಳ್ಳಲಾಗುತ್ತದೆ.

ಪ್ರತಿಭಾವಂತ, ಬದ್ಧತೆಯುಳ್ಳ

ಮಕ್ಕಳನ್ನು ಮಾತ್ರ ಈ ಕೋರ್ಸ್ಗೆ

ದಾಖಲಿಸಿಕೊಳ್ಳಬೇಕೆಂಬುದು ಪವೇಶ

ಕೆಲವು ತಿಂಗಳ ಹಿಂದೆ ಆರಂಭವಾಗಿರುವ

ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಗೊಂಡು

ಪರೀಕ್ಷೆಯ ಉದ್ದೇಶವಾಗಿದೆ. ಕಳೆದ

ಕೋರ್ಸ್ಗೆ ಈಗಾಗಲೆ 2,500ಕ್ಕೂ

ತರಬೇತಿ ಪಡೆಯುತ್ತಿದ್ದಾರೆ ದೀಪಕ್

ಮೆಹರೋತ್ತ ತಿಳಿಸಿದರು.

ನವದೆಹಲಿ: ಪ್ರತಿಷ್ಠಿತ ಐಐಟಿಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮ ಕ ಪ್ರವೇಶ ಪರೀಕ್ಷೆಗೆ ಸನ್ನದ್ದಗೊಳಿಸುವ ನಿಟ್ಟಿನಲ್ಲಿ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟಿಡ್ 'ಆಕಾಶ್ ಇನ್ನಿಕ್ಷಸ್

ಎಂಬ ಕೋರ್ಸ್ ಆರಂಬಿಸಿದೆ.

ಅತ್ಯಾಧುನಿಕ ಬೋಧನ ಕಲೆ ಮತ್ತು ಪಠ್ಮಕ್ರಮ, ಅನುಭವಿ ಬೋಧಕರು ಮತ್ತು ಅತ್ಯಾಧುನಿಕ ಎಐ ಟೂಲ್ಗಳ ಬಳಕೆ ಎಂಬ ಮೂರು ಉಪಕ್ರಮಗಳ ಮೂಲಕ 'ಆಕಾಶ್ ಇನ್ಸಿಕ್ಷಸ್' ರೂಪುಗೊಂಡಿದೆ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳು ಸುಲಭವಾಗಿ ಜಿಇಇ ಅಡ್ತಾನ್ನಡ್ ಪರೀಕ್ಷೆಯಲ್ಲಿ ರ್ಯಾಂಕ್ನೊಂದಿಗೆ ಹೊಂದುವಂತೆ ಮಾಡುವ ನಿಟ್ಟಿನಲ್ಲಿ ಈ ಕೋರ್ಸ್ ಸಹಾಯವಾಗಲಿದೆ ಎಂದು ಸಂಸ್ಥೆಯ ಎಂಡಿ ಮತ್ತು ಸಿಇಒ ದೀಪಕ್ ಮೆಹರೋತ್ರ ತಿಳಿಸಿದ್ದಾರೆ.

ಕೋರ್ಸ್ ನಡಿ ಜಿಇಇಯ 500 ಬೋಧಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ

ಸೇರಿ ರಾಷ್ಟ್ರದ 25 ನಗರಗಳಲ್ಲಿ ತರಬೇತಿ ನೀಡಲಾಗುತ್ತಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ 3 ವರ್ಷ ಹಾಗೂ 11ನೇ ತರಗತಿಯ ಮಕ್ಕಳಿಗೆ 2 ವರ್ಷಗಳ ತರಬೇತಿ ನೀಡಲಾಗುವುದು ಎಂದು ವಿವರಿಸಿದ್ದಾರೆ.

ಶೀ ಸೀತಾರಾಫವ ಸೌಹಾರ್ದ ಸಹಕಾರ ಬ್ಯಾಂಕ್ ನಿ., ಹೊಸದುರ್ಗ-577 527. ಚಿತ್ರದುರ್ಗ ಜಿಲ್ಲೆ, ಕರ್ನಾಟಕ, ಶಾಖೆ: ರಾಜಾಜಿನಗರ, ಬೆಂಗಳೂರು-560010. ಹೋನ್: 080 – 23144999, ಮೋ:7022276825,7022276826.

ಸಾರ್ವಜನಿಕ ಹರಾಜು ಪ್ರಕಟಣೆ (2ನೇ ಬಾಲಿ ಹರಾಜು ಪ್ರಕಟಣೆ)

ಸೆಕ್ಯುರಿಟೈನೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಆಕ್ಟ್ 2002, ಸೆಕ್ಷನ್ 13(4)ರ ಪ್ರಕಾರ ಕೆಳಗೆ ತಿಳಿಸಿರುವ ಸಾಲಗಾರರುಗಳಿಂದ ಬರಬೇಕಾಗಿರುವ ಬ್ಯಾಂಕಿನ ಸಾಲಗಳ ಬಾಕಿ ವಸೂಲಾತಿಗಾಗಿ ಸೆಕ್ಯುರಿಟೈಸೇಷನ್ ಅಂಡ್ ರಿಕನ್ನ ಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಆಕ್ಟ್ 2002ರ ನಿಯಮ 8(1)(6) ರ ಆನ್ವಯ ಕೆಳಗೆ ನಮಾದಿಸಿರುವ ಸ್ಥಿರಾಸ್ತಿಯನ್ನು "ಎಲ್ಲಿ ಹೇಗಿದೆಯೋ ಹಾಗೆ" ಮತ್ತ 'ಏನಿದೆಯೋ ಹಾಗೆ" ಇರುವ ಯಥಾ ಸ್ಥಿತಿಯಲ್ಲಿ ಮಾರಾಟ ಮಾಡಲಿದ್ದು, ಸದರಿ ಸ್ವತ್ತಿನ ಖರೀದಿಗೆ ಆಸಕ್ತಿಯುಳ್ಳ ಸಮಸ್ತ ಸಾರ್ವಜನಿಕರಿಂದ ಮುಚ್ಚಿದ ಲಕೋಟೆಯಳ ಸಂಪ್ರಕೃತ ಪ್ರಾತ್ಯ ಸಂಪ್ರದೇಶ್ವ ಸಂಪ್ರಕೃತ ಸಾಧ್ಯವನ್ನು ಸಂಪ್ರಕ್ಷಕ್ಕೆ ಸಿಲ್ಲಿಸಿಕೆ ಸಂಪ್ರಕ್ಷಕ್ಕೆ ಸಿಲ್ಲಿಸಿಕೆ ಸಿಲ್ಲಿಸಿಕ ಟೆಂಡರ್ ಕಂ ಹರಾಜು ಆಪರ್ಗಳನ್ನು / ಬಿಡ್ಗಗಳನ್ನು ಆಹಾನಿಸಲಾಗಿದೆ.

ಾಲಗಾರರ ಹೆಸರು ಮತ್ತು ವಿಳಾಸ : ನಂದಕುಮಾರ್ ಈ ಬಿನ್ ಎತಿರಾಜುಲು, ಜಿ-2,ತೇಜಿತ್ ಎಲಿಗಂಟ್, ಸೀಗೆಹಳ್ಳಿ ವಿಲೇಜ್, ಕೆ.ಆರ್.ಪುರಮ್ ಹೋಬಳಿ,ಬೆಂಗಳೂರು ಪೂರ್ವ ತಾಲೂಕ್.

ಬರಬೇಕಾದ ಬಾಕಿ ದಿನಾಂಕ : 30–11–2024 ಕ್ಕೆ ಇದ್ದಂತೆ ರೂ. 67,72,893–00 ಮತ್ತು ಮುಂದೆ ತಗಲಬಹುದಾದ - ಬಡ್ಡಿ, ಸುಸ್ತಿಬಡ್ಡಿ, ಜಾಹೀರಾತು ಖರ್ಚು ಮತ್ತು ಇತರೆ **ಜಾಮೀನುದಾರರ ಹೆಸರು ಮತ್ತು ವಿಳಾಸ : 1.ಕವಿ**ತಾ ನಂದಕುಮಾರ್ ಕೋಂ ನಂದಕುಮಾರ್.ಈ. 2. ಅಕಿಸೆಟ್ಟಿ ಸಾಯಿ ಪ್ರವೀಣ್ ಬಿನ್ ಪೂರ್ಣಚಂದ್ರ ನಾಗೇತ್ವರ್ ರಾವ್

ಕನಿಷ ಬಿಡ್ ಹೆಚಿಸುವ ಮೊಬಲಗು : 1.00 ಲಕ

ಒಟ್ಟು ಬರಬೇಕಾದ ಮೊತ್ತ ದಿನಾಂಕ : 30.11.2024 ಕ್ಕೆ ಇದ್ದಂತೆ ರೂ. 67,72,893.00 (ಅರವತ್ತೇಳು ಲಕ್ಷದ ಎಪ್ಪತ್ತೆರಡು ಸಾವಿರದ ಎಂಟು ನೂರ ತೋಂಭತ್ಮೂರು

ರೂಪಾಯಿಗಳು ಮಾತ್ರ) – ಮುಂದೆ ತಗಲಬಹುದಾದ ಬಡ್ಡಿ, ಸುಸ್ತಿಬಡ್ಡಿ, ಜಾಹೀರಾತು ಖರ್ಚು ಮತ್ತು ಇತರೆ. ಹರಾಜಿನ ದಿನಾಂಕ : 19–02–2025ರ ಮಧ್ಯಾಹ್ನ 1.00 ಗಂಟೆಯ ನಂತರ ಹರಾಜು ನಡೆಯುವ ಸ್ಥಳ : ಶ್ರೀ ಸೀತಾರಾಘವ ಸೌರಾದ್ಯ ಸಹಕಾರ ಬ್ಯಾಂಕ್ ನಿ., ನಂ.27(748), ಡಾ.ರಾಜಕುಮಾರ್ ರಸ್ತೆ ಸೇಂಟ್ ಆನ್ಸ್ ಸ್ಕೂಲ್ ಹತ್ತಿರ, ರಾಜಾಚಿನಗರ, ಬೆಂಗಳೂರು –560010. ಸ್ವತ್ತಿನ ವೀಕ್ಷಣೆ : 02–02–2025 ರಿಂದ 18–02–2025 ರವರೆಗೆ

ರ್ಡ್ ಗಳನ್ನು ಸಲ್ಲಿಸಲು ಕಡೆಯ ದಿನಾಂಕ 19–02–2025ರ ಮಧ್ಯಾಹ್ನ 12 ಗಂಟೆಯ ಒಳಗೆ

ಬ್ಯಾಂಕಿನ ಸಾಲದ ಭದ್ರತೆಗಾಗಿ ನೀಡಿರುವ ಸ್ವತ್ತಿನ ವಿವರ. **SCHEDULE 'A' PROPERTY:**

(DESCRIPTION OF THE COMPOSITE SITE ON WHICH THE BUILDING "TEJITH ELEGANT" IS CONSTRUCTED) All that piece and parcel of immovable property bearing converted land measuring 00 acre 09.08 guntas

comprised in survey No.30/1A16(old Sy.No.30/1A1) of seegehalli village, K.R.puram Hobli, Bangalore East Taluk and duly converted for non – agricultural residential purpose by the order of the special deputy commissioner, Bengaluru Distrcit, bengaluru, wide is order bearing No.ALN(E) SR(KRP H)62/2011/12 dated 03.10.2011 now coming under the jurisdiction ward No.53 BBMP Bengaluru, and bearing BBMP Khatha No.524/30/1, A16/196 and bounded on the:

East ByLand in survey No.30/IA3 and 30IA15. West byLand in survey No.30/IA1 and 30/IB North By Road, and South By Land in survey No.30/IA4

(Description of the undivided share /Interest of land) 454.95Sq.ft of undivided share of right, title, interest and ownership in the schedule A Property.

Schedule C property" (Description of the salable /Super Built up Area)

A Two bed room apartment / Flat bearing G2, situated in the ground Floor in the builing known as Tejith Elegant being constructed on schedule A property measuring a salable area / super built up area of 1240.00sq ft together with one covered car parking space in stilt floor and apartement is bounded on the :

East By Open to sky. West by Open to sky. North by Flat No.G1 and South byFlat.No.G3

ಮಾರಾಟದ ನಿಯಮಗಳು ಮತ್ತು ನಿಬಂಧನೆಗಳಿಗೆ ಬ್ಯಾಂಕಿನ ವ್ಯವಸ್ಥಾಪಕರ ದೂ:7022276825ನ್ನು ಸಂಪರ್ಕಕಿಸಲು ಸೂಚಿಸಿದೆ.

ಸಹಿ/- ಅಧಿಕೃತ ಅಧಿಕಾರಿ/ಪ್ರಧಾನ ವ್ಯವಸ್ಥಾಪಕರು ಶ್ರೀ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕ್ ನಿ. ಹೊಸದುರ್ಗ. ಶಾಖೆ : ರಾಜಾಜಿನಗರ, ಬೆಂಗಳೂರು-560010.

ಹಲವು ಗಡಿ ಜಿಲ್ಲೆಗಳಲ್ಲಿ ಕನ್ನಡಕ್ಕಿದೆ ಕಂಟಕ

ಡಾ.ಸಿ. ಸೋಮಶೇಖರ್ ಆತಂಕ i ಕನ್ನಡಮ್ಮನ ಜಾನಪದ ಸಮಾವೇಶದಲ್ಲಿ ಭಾಗಿ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಬಳ್ಳಾರಿ, ವಿಜಯಪುರ ಸೇರಿ ಹಲವು ಗಡಿ 🖁 ಜಿಲ್ಲೆಗಳಲ್ಲಿ ಕನ್ನಡಕ್ಕೆ ಕಂಟಕವಿದ್ದು, ಕನ್ನಡ 🎇 ಸಂಘಟನೆಗಳು ಜಾಗೃತಗೊಳ್ಳಬೇಕು ಎಂದು ಪ್ರದೇಶ 🖁 ಅಭಿವೃದ್ಧಿ ಪ್ರಾಧಿಕಾರದ ಮಾಜಿ ಡಾ. ಸಿ. ಸೋಮಶೇಖರ್ ತಿಳಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ

ಶಿವರಾಮೇಗೌಡ ಬಣ) ಟೌನ್ಹಾಲ್ನಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ರಜತ ಮಹೋತ್ಸವದ ಸ್ತ ರಣಾರ್ಥ ರಾಜ್ಯಮಟ್ಟದ 'ಕನ್ನಡಮ್ಮನ ಜಾನಪದ ಸಮಾವೇಶ'ದಲ್ಲಿ ಮಾತನಾಡಿದರು.

ಕನ್ನಡದ ಅಸ್ಮಿತೆ ಕಾಪಾಡುವಲ್ಲಿ ಅನೇಕ ಮಹಾನುಭಾವರು ಹೋರಾಟ ನಡೆಸಿದ್ದಾರೆ. ಯಾವುದೇ ಸರ್ಕಾರದ ದೇಣಿಗೆ ಇಲ್ಲದೆ, ಆರ್ಭಟ, ವೈಭವಗಳಿಲ್ಲದೆ, ಕನ್ನಡಕ್ಕಾಗಿಯೇ 25 ವರ್ಷಗಳ ಹಿಂದೆ ಸ್ಥಾಪಿಸಿದ ಸಂಸ್ಥೆ ಕರ್ನಾಟಕ ರಕ್ಷಣಾ ವೇದಿಕೆ. ಕಲೆ, ಸಾಹಿತ್ಯ ಉಳಿಯಬೇಕೆಂದರೆ ಜಾನಪದ ಸಾಹಿತ್ಯ ಜೀವಾಳವಾಗಿದೆ ಎಂದರು.

ಕರವೇ ಅಧ್ಯಕ್ಷ ಎಚ್. ಶಿವರಾಮೇಗೌಡ ಮಾತನಾಡಿ, ಕನ್ನಡದ ರಕ್ಷಣೆಗಾಗಿ ಸಂಘಟನೆ ಹಲವು ಹೋರಾಟಗಳನ್ನು ನಡೆಸಿದೆ. 25 ವರ್ಷದಿಂದ ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿದೆ ಎಂದರೆ ಅದಕ್ಕೆ ಸಂಘಟನೆಯ ಕಾರ್ಯಕರ್ತರೇ ಕಾರಣ ಎಂದರು. ಕರವೇ ಸಂಘಟನೆ ಬೆಳೆಸುವಲ್ಲಿ



ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ವತಿಯಿಂದ ಟೌನ್ಹಾಲ್ನಲ್ಲಿ ಹಮ್ಮಿಕೊಂಡಿದ್ದ 'ಕನ್ನಡಮ್ಮನ ಜಾನಪದ ಸಮಾವೇಶ'ದಲ್ಲಿ ಬೇಲಿಮಠ ಮಹಾ ಸಂಸ್ಥಾನದ ಶಿವರುದ್ರ ಸ್ವಾಮೀಜಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಕರವೇ ಅಧ್ಯಕ್ಷ ಎಚ್. ಶಿವರಾಮೇಗೌಡ, ಪಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರಿನ ಅಧ್ಯಕ್ಷರಾಗಿದ್ದ ಮಂಜುನಾಥ ಗೌಡ ಅವರನ್ನು ಸ್ಮರಿಸಿದರು. ಜಾನಪದದ ಸೊಗಡನ್ನು ಅರಿತು ಕನ್ನಡ ಉಳಿಸುವುದು, ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.

ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಮಾತನಾಡಿ, ಕನ್ನಡ ಕಲಿಕೆಯ ಪ್ರಮಾಣ ಕಡಿಮೆಯಾಗುತ್ತಿದೆ. ಕನ್ನಡ ಉಳಿಯಬೇಕೆಂದರೆ ಗುಣಮಟ್ಟದ ಶಿಕ್ಷಣ ನೀಡುವಂತಹ ಕನ್ನಡ ಶಾಲೆಗಳು ಉಳಿಯಬೇಕು. ಇಲ್ಲದಿದ್ದರೆ 10-20 ವರ್ಷದಲ್ಲಿ ಕನ್ನಡ ಕ್ಷೀಣಿಸಲಿದೆ ಎಂದು ಎಚ್ಚರಿಕೆ ನೀಡಿದರು.

ವರ್ಷಾಂತ್ಯದಲ್ಲಿ

ರಾಜಹನ್ಸ್ ಮುದ್ರಣ ಸಮೂಹ ಸಂಸ್ಥೆಯ ಮಾಲೀಕ ಬಾಲಚಂದ್ರ, ಇತಿಹಾಸ ಸಂಶೋಧಕ ಶಿವಶಂಕರ ಧರ್ಮೇಂದ್ರಕುಮಾರ್, ಗ್ರಂಥಪಾಲಕ ಸೈಯದ್ ಐಸಕ್, ಹಿರಿಯ ಕನ್ನಡಪರ ಹೋರಾಟಗಾರ ಎ. ಪೀಟರ್, ಸರ್ಕಾರಿ ಭೂಮಿ ಉಳಿಸಿದ ಸಾಧಕ ಹೇಮಂತ್ರಾಜ್, ಗಾಯಕಿ ದಿಯಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಶಿವರಾಮೇಗೌಡ ಅವರ ಅಬಿನಂದನಾ ಗಂಥ

ಬಿಡುಗಡೆ ಮಾಡಲಾಯಿತು. ಬೇಲಿಮಠ ಮಹಾ

ಸಂಸ್ಥಾನದ ಶಿವರುದ್ರ ಸ್ವಾಮೀಜಿ ಇತರರಿದ್ದರು.

ಪದ್ಮಶ್ರೀ ಮಂಜಮ್ಮ ಜೋಗತಿ ಮನವಿ

'ಮಗು ತೃತೀಯ ಲಿಂಗವನ್ನು ಹೊಂದಿದ್ದರೆ ದಯವಿಟ್ಟು ದೂರವಿಡದಿರಿ, ಅವರಿಗೆ ವಿದ್ಯಾಭ್ಯಾಸವನ್ನು ನೀಡಿ, ಸಮಾಜದಲ್ಲಿ ಸಾಧನೆಯನ್ನು ಮಾಡಲು ಬಿಡಿ. ಪ್ರಪಂಚದಲ್ಲಿ ಎಲ್ಲರಿಗೂ ಜೀವಿಸುವ ಹಕ್ಕಿದೆ' ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಪದ್ಮಶ್ರೀ ಬಿ. ಮಂಜಮ್ಮ ಜೋಗತಿ ಭಾವೋದ್ವೇಗದ ಮಾತುಗಳನ್ನಾಡಿದರು.



ಜಾನಪದ ಮೆರವಣಿಗೆಯಲ್ಲಿ ಜಟಕಾ ಬಂಡಿ ಏರಿ ಬಂದ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಪದ್ಮಶ್ರೀ ಬಿ. ಮಂಜಮ್ಮ ಜೋಗತಿ ಮತ್ತು ಕರವೇ ಅಧ್ಯಕ್ಷ ಎಚ್. ಶಿವರಾಮೇಗೌಡ ಮತ್ತಿತರರು.

ಆಸ್ಪರ್ ಡಿಎಂ ಹೆಲ್ಕ್ ಕೇರ್ ಲಿಮಿಟೆಡ್

CIN: L85110KA2008PLC147259

ುತ ಕಚೇರಿ: ಎಡಬ್ಲೂಎಫ್ಐಎಸ್, 2ನೇ ಮಹಡಿ, ರಿನೈಸ್ಸಾನ್ಸ್ ಸೆಂಟ್ರಾ, 27 & 27/1, ಮಿಶನ್ ರಸ್ತೆ, ಸಂಪಂಗಿ ರಾಮ ನಗರ, ಬೆಂಗಳೂರು, ಕರ್ನಾಟಕ, ಭಾರತ -560027

ಕೊನೆಗೊಂಡ ತ್ರಮಾಸಿಕ

ದೂ: +91 484 6699999 ಇ-ಮೇಲ್: cs@asterdmhealthcare.in ಜಾಲತಾಣ: www.asterdmhealthcare.in

ಡಿಸೆಂಬರ್ 31, 2024ಕ್ಕೆ 3ನೇ ತ್ರೆಮಾಸಿಕದ ಮತ್ತು ಒಂಬತ್ತು ತಿಂಗಳ ಲೆಕ್ಕಪರಿಶೋಧನೆ ಆಗದ ಫಲಿತಾಂಶದ ವಿವರಗಳು

ಕ್ರೋಢೀಕರಿಸಿದ ಹಣಕಾಸಿನ ಫಲಿತಾಂಶಗಳ

(ಪ್ರತಿ ಷೇರು ದತ್ತಾಂಶ ಹೊರತುಪಡಿಸಿದ ಮೊತ್ತವು ಐಎನ್ಆರ್ ಕೋಟಿ ರೂಗಳಲ್ಲಿ)

ಒಂಬತ್ತು ತಿಂಗಳ ಕೊನೆಯಲ್ಲಿ

	3			3		
ವಿವರಗಳು	31-ಡಿಸೆಂಬರ್-24	30-ಸೆಪ್ಟೆಂಬರ್-24	31-ಡಿಸೆಂಬರ್-23	31-ಡಿಸೆಂಬರ್-24	31-ಡಿಸೆಂಬರ್-23	31-ಮಾರ್ಚ್-24
	(ಅನ್ ಆಡಿಟೆಡ್)	(ಅನ್ ಆಡಿಟೆಡ್)	(ಅನ್ ಆಡಿಟೆಡ್)	(ಅನ್ ಆಡಿಟೆಡ್)	(ಅನ್ ಆಡಿಟೆಡ್)	(ಆಡಿಟೆಡ್)
ಮುಂದುವರಿದ ಕಾರ್ಯಾಚರಣೆಯಿಂದ ಬಂದ ಒಟ್ಟು ಆದಾಯ	1,082.80	1,121.68	963.87	3,255.07	2,746.09	3,723.75
ಮುಂದುವರಿದ ಕಾರ್ಯಾಚರಣೆಯಿಂದ ಬಂದ ತೆರಿಗೆ ಪೂರ್ವ ನಿವ್ವಳ ಲಾಭ/(ನಷ್ಟ)	101.88	158.65	76.61	380.52	188.88	261.19
ಮುಂದುವರಿದ ಕಾರ್ಯಾಚರಣೆಯಿಂದ ಬಂದ ತೆರಿಗೆ ನಂತರದ ಲಾಭ/(ನಷ್ಟ) (A)	64.39	105.76	65.37	251.15	162.94	204.68
ಸ್ಥಗಿತಗೊಳಿಸಿದ ಕಾರ್ಯಾಚರಣೆಯಿಂದ ಬಂದ ತೆರಿಗೆ ನಂತರದ ನಿವ್ವಳ ಲಾಭ/(ನಷ್ಟ) (B)	-	-	143.86	(76.89)	50.80	6.88
ಪಹಿವಾಟು ಕಾರ್ಯಾಚರಣೆಗಳ ವಿಕ್ರಯದ ನಂತರ ಗಳಿಸಿದ ಲಾಭ(C)	-	-	-	5,148.09	-	
ಅವಧಿ/ವರ್ಷದ (ಲಾಭ/ನಷ್ತ) (D)=(A+B+C)	64.39	105.76	209.23	5,322.35	213.74	211.56
ಒಟ್ಟು ಸಮಗ್ರ ಆದಾಯ / (ನಷ್ಟ)	64.34	105.67	208.97	5,322.23	238.90	257.98
ಪ್ರತಿ ಷೇರಿನ ಗಳಿಕೆ	ವಾರ್ಷಿಕವಲ್ಲದ್ದು	ವಾರ್ಷಿಕವಲ್ಲದ್ದು	ವಾರ್ಷಿಕವಲ್ಲದ್ದು	ವಾರ್ಷಿಕವಲ್ಲದ್ದು	ವಾರ್ಷಿಕವಲ್ಲದ್ದು	ವಾರ್ಷಿಕದ್ದು
ಮುಂದುವರಿದ ಕಾರ್ಯಾಚರಣೆಯಿಂದ ಪ್ರತಿ ಷೇರಿನ ಗಳಿಕೆ/(ನಷ್ಟ) (ಐಎನ್ಆರ್ 10ರ						
ಮುಖಬೆಲೆಯ ಪ್ರತಿ ಷೇರು)						
a) ಸಾಮಾನ್ಯ	1.14	1.94	1.19	4.57	2.94	3.60
b) ತೇಲಿಸಿದ್ದು	1.14	1.94	1.19	4.56	2.94	3.60
ಕ್ಷಗಿತಗೊಳಿಸಲಾದ ಕಾರ್ಯಾಚರಣೆಯಿಂದ ಪ್ರತಿ ಷೇರಿನ ಗಳಿಕೆ/(ನಷ್ಟ) (ಪ್ರತಿಯೊಂದು						
ಐಎನ್ಆರ್ 10ರ ಮುಖಬೆಲೆಯ ಪ್ರತಿ ಷೇರು)						
(a) ಸಾಮಾನ್ಯ	-	-	2.41	101.83	0.14	(1.00)
b) ತೇಲಿಸಿದ್ದು	-	-	2.41	101.69	0.14	(1.00)
ಮುಂದುವರಿದ ಕಾರ್ಯಾಚರಣೆ ಮತ್ತು ಸ್ಥಗಿತಗೊಳಿಸಲಾದ ಕಾರ್ಯಾಚರಣೆಯಿಂದ ಪ್ರತಿ						
ಸೇರಿನ ಗಳಿಕೆ/(ನಷ್ಷ) (ಪ್ರತಿಯೊಂದು ಐಎನ್ಆರ್ 10ರ ಮುಖಬೆಲೆಯ ಪ್ರತಿ ಷೇರು)	1.14	1.94	3.60	106.40	3.08	2.60
(a) ಸಾಮಾನ್ಯ						
(b) ತೇಲಿಸಿದ್ದು	1.14	1.94	3.60	106.25	3.08	2.60
	ಸ್ವತಂತ್ರ ಹೇ	ಾಕಾಸಿನ ಫಲಿತಾಂಶಗಳ				
	ಕೊನೆಗೊಂಡ ತೈಮಾಸಿಕ			ಒಂಬತ್ತು ತಿಂಗ	ವರ್ಷಾಂತ್ಯದಲ್ಲಿ	
ವಿವರಗಳು	31-ಡಿಸೆಂಬರ್-24	30 -ಸೆಪ್ಟೆಂಬರ್ -24	31-ಡಿಸೆಂಬರ್-23	31-ಡಿಸೆಂಬರ್-24	31-ಡಿಸೆಂಬರ್-23	31-ಮಾರ್ಚ್-24
	(ಅನ್ ಆಡಿಟೆಡ್)	(ಅನ್ ಆಡಿಟೆಡ್)	(ಅನ್ ಆಡಿಟೆಡ್)	(ಅನ್ ಆಡಿಟೆಡ್)	(ಅನ್ ಆಡಿಟೆಡ್)	(ಆಡಿಟೆಡ್)
ಟ್ಟು ಆದಾಯ	613.61	651.42	537.83	7,450.16	1,536.24	2,085.52
 ರಿಗೆಪೂರ್ವ ನಿವ್ವಳ ಲಾಭ/(ನಷ್ಟ)	68.33	119.83	53.19	6,225.65	162.70	209.35
ತೆರಿಗೆ ನಂತರದ ನಿವ್ವಳ ಲಾಭ/(ನಷ್ಟ)	49.82	89.84	53.19	6,147.90	165.07	156.96
ಒಟ್ಟು ಸಮಗ್ರ ಆದಾಯ/(ನಷ್ಟ)	49.82	89.84	53.19	6,147.90	165.07	156.32

(b) ತೇಲಿಸಿದ್ದು 1.80 1.07 123.28 3.31 3.15 1. ಡಿಸೆಂಬರ್31,2024ಕ್ಕೆ ಕೊನೆಗೊಂಡ ತೈಮಾಸಿಕಮತ್ತು ಒಂಬತ್ತು ತಿಂಗಳ ಕೊನೆಯ ಕ್ರೋಢೀಕರಿಸಿದ ಮತ್ತು ಸ್ವತಂತ್ರ ಹಣಕಾಸಿನ ಫಲಿತಾಂಶಗಳನ್ನು ಮಂಡಳಿಯ ಲೆಕ್ಕಪರಿಶೋಧನೆಯ ಸಮಿತಿಯು ಜನವರಿ 31, 2025ರಂದು ಮರುಪರಿಶೀಲಿಸಿದ

ವಾರ್ಷಿಕವಲ್ಪದು

ವಾರ್ಷಿಕವಲ್ಲದ್ದು

ವಾರ್ಷಿಕವಲ್ಪದ್ದು

123.45

ವಾರ್ಷಿಕವಲ್ಪದು

ವಾರ್ಷಿಕವಲ್ಲದ್ದು

- 2. ವಿವರಗಳು, ಮೇಲ್ಕಾಣಿಸಿದ ಸೆಬಿ (ಕಟ್ಟುಪಾಡುಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳ ಲಿಸ್ಟಿಂಗ್) ನಿಯಮಗಳು, 2015ರ ನಿಯಮ 33ರನ್ವಯ ಸಲ್ಲಿಸಲಾದ ತೈ ಮಾಸಿಕಅರ್ಥಿಕ ವಿವರಗಳ ಉದ್ದತ ಭಾಗವಾಗಿದೆ. ತೈ ಮಾಸಿಕದಸಂಪೂರ್ಣ ಆರ್ಥಿಕ ವಿವರಗಳು ಕಂಪನಿಯ ಜಾಲತಾಣ https://www.asterdmhealthcare.com/investor/financial-information ಮತ್ತು ಷೇರು ವಿನಿಮಯ ಕೇಂದ್ರದ ಬಿಎಸ್ಇ ಜಾಲತಾಣ https://www.bseindia.com/ ಮತ್ತು ಎನ್ ಎಸ್ಇಯ ಜಾಲತಾಣ https://www.nseindia.com/ ಗಳಲ್ಲಿ ಪ್ರಕಟಿಸಲಾಗಿದೆ. ಈ ಕೆಳಗಿನ ಕ್ಕೂಆರ್ ಕೋಡ್ ಸ್ಕ್ವಾನ್ಮಾಡುವ ಮೂಲಕ ಇದನ್ನು ನೋಡಬಹುದಾಗಿದೆ.
- 3. ಕಂಪನಿಯ ಅಧಿಕೃತ ಲಕ್ಕಪರಿಶೋಧನಾ ಸಂಸ್ಥೆ ಡಿಯೋಲಿಟೈ ಹಸ್ಕಿನ್ಸ್ ಮತ್ತು ಸೆಲ್ಸ್ ಸಂಸ್ಥೆಯು ಈ ವಿವರಗಳನ್ನು ಸೀಮಿತವಾದ ಮರುಪರಿಶೀಲನೆ ಕೈಗೊಂಡಿದ್ದಾರೆ. ಲೆಕ್ಕಪರಿಶೋಧಕರ ಮರುಪರಿಶೀಲನಾ ವರದಿಯು ಯಾವುದೇ ಮಾರ್ಪಾಡಿಗೆ ಒಳಪಟ್ಟಿರುವುದಿಲ್ಲ.

4. ಜನವರಿ 31, 2025ರಂದು ಏರ್ಪಾಡಾಗಿದ್ದ ನಿರ್ದೇಶಕ ಮಂಡಳಿ ಸದಸ್ಯ ರ ಸಭೆಯಲ್ಲಿ ಪ್ರತಿ ಈಕ್ವಿಟಿ ಷೇರಿಗೆ ಐಎನ್ಆರ್ 4/- ಮಧ್ಯಂತರ ಲಾಭಾಂಶವನ್ನು ಘೋಷಿಸಿದ್ದಾರೆ.

ಮತ್ತು ಜನವರಿ 31, 2025ರಂದು ಏರ್ಪಾಡಾಗಿದ್ದ ನಿರ್ದೇಶಕರ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಇದನ್ನು ಅನುಮೋದಿಸಲಾಗಿದೆ.



ಆಸ್ಟರ್ ಡಿಎಂ ಹೆಲ್ತ್ ಕೇರ್ ಲಿಮಿಟೆಡ್ ಪರವಾಗಿ ಸಹಿ/ ಆಲಿಷಾ ಮೂಪೆನ್ ಉಪ ವ್ಯವಸ್ಥಾಪಕ ನಿರ್ದೇಶಕರು

DIN 02432525

ವಾರ್ಷಿಕದು

3.15

ಎಚ್. ರವೀಂದ ಫೌಂಡೇಷನ್, ಆಖಿಲ ಭಾರತೀಯ ಥೇರಾ ಪಂತ್ ಮಹಿಳಾ ಮಂಡಲ ಸಹಯೋಗದೊಂದಿಗೆ ವಿಜಯನಗರದಲ್ಲಿ ಆಯೋಜಿಸಿದ್ದ ಕ್ಯಾನ್ಫರ್ ಜಾಗೃತಿ, ಆರೋಗ್ಯ ಬಿರವನ್ನು ಬಿಜೆಪಿ ಮುಖಂಡ ರವೀಂದ್ರ ಉದ್ಘಾಟಿಸಿದರು.

PUBLIC NOTICE

Public are hereby notified that my clients propose to purchase the properties described in Item Nos.1, 2 and 3 of Schedule herein from . SYED IBRAHIM BADUSHA, Son of M E.M.S. Latheef Sulthan, No. 803, Mantri Pride Apartment 2/54 Mountain Boad 1st Block Jayanagar, Bangalore, who has represented that he is the full and absolute owner of Item Nos. 1, 2 and 3 of the Schedule Property having purchased the same from his vendors viz., (1) Sri. A. Nagarajajah and others in terms of a Sale Dee dated 01/09/2015 registered as Documen No.9323/2015-16 in Book-I and stored in DD.No.DNHD576, in the Office of the Sub Registrar, Devanahalli, (2) Sri. Bachegouda and others in terms of a Sale Deed dated 01/09 015 registered as Document No.9322/2015-16 n Book-I and stored in C.D.No.DNHD576, in the office of the Sub-Registrar, Devanahalli, (3) Sri. A. Lokesh and others, in terms of a Sale Dee dated 01/09/2015 registered as Documer No.9319/2015-16 in Book-I and stored in C.D.No.DNHD576, in the Office of the Sub Registrar, Devanahalli, respectively. Any persor or persons objecting for the proposed purchas and persons who are having any right, title interest or ownership or any other right or claim the Schedule Property including by way of ar objections and/or claims with the undersigne along with supporting documentary evidence within Seven (07) days from the date of this publication. Further, claims or alleged interest o objections if any, which are not received within Seven (07) days from the date of publication of this notice shall be considered to have bee onsciously waived or abandoned for all intent and purposes and shall no longer be binding Any objections and/or claims and/or responsi received thereafter will not be binding on m clients and my clients will proceed to purchase the Schedule Property as if there are no :SCHEDULE PROPERTY:

1) All that piece and parcel of the Property measuring 32 Guntas in Sy.No.176/1 (old.Sy No.176) of Byadarahalli Village, Kundana Hobli Devanahalli Taluk, Bangalore Rural District and ounded by: East: Property bearing Sy.No.177/2;

West: Property bearing Sy.No.176/2 North: Property bearing Sy.Nos. 224, 225, 226 South: Property bearing Sv.No.176/3

2) All that piece and parcel of the Propert measuring 32 Guntas in Sy.No.176/5 (old.Sy. No.176) of Byadarahalli Village, Kundana Hobl Devanahalli Taluk, Bangalore Rural District an ounded by: East : Property bearing Sy.No.177/2;

West: Property bearing Sy.No. 176/2: North: Property bearing Sy.No.176/4; and South: Property bearing Sy.No.176/6. 3) All that piece and parcel of the Propert measuring 32 Guntas in Sy.No.176/6 (old.Sy No.176) of Byadarahalli Village, Kundana Hobli Devanahalli Taluk, Bangalore Rural District and

East: Property bearing Sy.No. 177/1 and 177/2
West: Property bearing Sy.No. 176/2; North: Property bearing Sv.No. 176/5: and South : Gundalahalli Village Boundary.

ounded by:

BANGALORE,
Dt: 01/02/2025. Sri. KUSUMA KAUSHIK. Advocates

o.101, "EDEN PARK", No.20, Vittal Mallya Road

BANGALORE-560 001. Tel : 080 - 22217971.

ಸ್ಥಳೀಯ ಮುಖಂಡರಿದ್ದರು. ದೆಹಲಿಯಲ್ಲಿ ಗೆಲ್ಲುವ ವಿಶ್ವಾಸ

ಬೆಂಗಳೂರು: ದೆಹಲಿಯ ಮತದಾರರ ನಡೆ ಗೌಪ್ಯವಾಗಿದೆ. ನಮ್ಮ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ವಿಶ್ವಾಸದಿಂದ ಇದ್ದಾರೆ. ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ

ಇರುವ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದ ಕಡೆಯಲ್ಲೂ ಹೆಚ್ಚಿನ ಜನ ಸೇರುತ್ತಿದ್ದಾರೆ. ಇದೆಲ್ಲ ನೋಡಿದರೆ ಹೆಚ್ಚಿನ ವಿಶ್ವಸ ಮೂಡುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಮುಂದಿನ ನವೆಂಬರ್ ವೇಳೆಗೆ ರಾಜ್ಯದಲ್ಲಿ ಸಿಎಂ

ಬದಲಾವಣೆಯಾಗಲಿದೆ ಎನ್ನುವ ಪ್ರತಿಪಕ್ಷದ ನಾಯಕ ಅಶೋಕ್ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಅವರು ಆಗಾಗ್ಗೆ ಜ್ಯೋತಿಷ ಹೇಳುತ್ತಿರುತ್ತಾರೆ. ಇನ್ನು ಮುಂದೆ ಅವರನ್ನು ಭೇಟಿ ಮಾಡಿ ಸಲಹೆ ಪಡೆಯುತ್ತೇನೆ ಎಂದು ವ್ಯಂಗ್ಯವಾಡಿದರು.

ಸಾರ್ವಜನಿಕರ ಗಮನಕ್ಕೆ

ಈ ಕೆಳಗೆ ರುಜು ಮಾಡಿರುವ ಶ್ರೀಮತಿ. ಪವಿತ್ರ, ಕೋಂ.ಶ್ರೀ.ವಸಂತ ರಾಜು, ವಾಸ: ಸುಗ್ಗಿಕಲ್ಲು ಬೀದಿ, ತೇಗೂರು, ರಾಂಪುರ ಅಂಚೆ, ಚಿಕ್ಕಮಗಳೂರು – 577133. ಆದ ನಾನು ಸಾರ್ವಜನಿಕರ ಗಮನಕ್ಕೆ ತರುವುದೇನೆಂದರೆ ಬೆಂಗಳೂರು ನಗರದ, ಮಲ್ಲೇಶ್ವರಂ ಬಡಾವಣೆಯ, ಸಂಪಿಗೆ ರಸ್ತೆಯ, 6ನೇ ಕ್ರಾಸಿನಲ್ಲಿರುವ ಬಿ.ಬಿ.ಎಂ.ಪಿ. ಆಸ್ತಿ ನಂಬರ್ 1758–59, ಇ–ಖಾತಾ ಮುನಿಸಿಪಲ್ ನಂಬರ್ 6–20–470 ಅನ್ನು ಹೊಂದಿರುವ ನಿವೇಶನ, ಇದರ ಅಳತೆ: ಪೂರ್ವ – ಪಶ್ಚಿಮ: 120 ಆಡಿಗಳು, ದಕ್ಷಿಣೋತ್ತರ: 30 ಅಡಿಗಳು ಒಟ್ಟು 3600 ಚದುರ ಅಡಿಗಳು, ಇದಕ್ಕೆ ಚಕ್ಕುಬಂಧಿ:– ಪೂರ್ವಕ್ಕೆ: ಕನ್ನರ್ ವೆನ್ನಿ ರಸ್ತೆ, ಪಶ್ಚಿಮಕ್ಕೆ: ಸಂಪಿಗೆ ರಸ್ತೆ, ಉತ್ತರಕ್ಕೆ: ಖಾಸಾಗಿ ಸೊತ್ತು, ದಕ್ಷಿಣಕ್ಕೆ: ಖಾಸಾಗಿ ಸೊತ್ತು ವುಳ ಆಸಿ ಪವಿತ್ರ ಕೋಂ.ವಸಂತ ರಾಜು ಹಾಗೂ ಬಿನ್.ಎಂ.ಡಿ.ಜಯಚಾಮರಾಜು ಆದ ನನ್ನ ಮಾಲೀಕತ್ವಕ್ಕೆ ಒಳಪಟ್ಟಿರುತ್ತದೆ. ಈ ಆಸ್ತಿಗೆ ಸಂಬಂಧಪಟ್ಟ ಮೂಲ ಮಾಲೀಕರಾದ ಲಿಂಗಜ್ಜಮ್ಮ, ಕೋಂ. ರಂಗರಾಜು ಇವರಿಗೆ ಕ್ರಯವಾಗಿ ಬಂದ ದಿನಾಂಕ: 28.01.1905 ರ ಕ್ರಯಪತ್ರ ಎಸ್.ಆರ್. ನಂಬರ್ 1674/1904–05 ರ ಕ್ರಯಪತ್ರದ ಮೂಲಪ್ರತಿ ಆನಂತರ ರಂಗರಾಜು, ಬಿನ್.ಮರಿರಾಜು, ಧನಂಜಯ ರಾಜು, ಇತರೆ ಆರು ಜನ ಸೇರಿ ಬರೆದು-ಕೊಟ್ಟ ದಿನಾಂಕ: 28.10.1942 ರ ಕ್ರಯಪತ್ರ ಎಸ್.ಆರ್. ನಂಬರ್ 1000/1942-43 ರ ಮೂಲಪ್ರತಿ ಆನಂತರ ಠಾಕೂರ್ ದಾಸ್, ಬಿನ್.ಅಂಬಾ ರಾಮ್ ಇವರಿಗೆ ವ್ಯವಸ್ಥಾ ಪತ್ರದ ಮೂಲಕ ಬಂದ ದಿನಾಂಕ: 14.02.1951 ರ ಪತ್ರದ ಮೂಲಪ್ರತಿ, ನಂತರದ ಕಾಂತರಾಜು ಎಂ.ಆರ್. ರವರಿಗೆ ಕ್ರಯವಾಗಿ ಬಂದ ಕ್ರಯಪತ್ರ ಎಸ್.ಆರ್. ನಂಬರ್ 912/1957–58, date: 17.06.1957ರ ಮೂಲ ಪ್ರತಿ, ಸದರಿ ಎಂ.ಆರ್. ಕಾಂತರಾಜು ಇವರು ಬರೆಸಿಟ್ಟಿದ್ದ ವಿಲ್ ಯಾನೆ ಮರಣ ಶಾಸನ ಪತ್ರ ಎಸ್.ಆರ್. ನಂಬರ್ 7/96-97, ದಿನಾಂಕ: 08.04.1996, ಮೂರನೇ ಪುಸ್ತಕ, ಸಂಪುಟ 47, ಪುಟಗಳು 33-35 ರಲ್ಲಿ ನೋಂದಾಯಿಸಿದ ವಿಲ್ ಪತ್ರದ ಮೂಲಪ್ರತಿ ಗಳು ಗೈರುವಿಲೇಯಾಗಿರುತ್ತದೆ. ಹಾಗೂ ಕಳೆದು ಹೋಗಿರುತ್ತದೆ. ಎಷ್ಟೇ ಹುಡುಕಿದರೂ ಸಹ ದೊರಕಿರುವುದಿಲ್ಲ. ಆಸ್ತಿಯ ಇ–ಖಾತಾ ಮುನಿಸಿಪಲ್ ನಂಬರ್ 6–20–470 ಎಂಬುದಾಗಿ ನೂತನವಾಗಿ ಕೊಡಲ್ಪಟ್ಟಿರುತ್ತದೆ. ಈ ಕುರಿತು ಸಾರ್ವಜನಿಕರ ಗಮನಕ್ಕೆ ಈ ವಿಷಯವನ್ನು ತರುತ್ತಾ ಮೂಲ ಪ್ರತಿಗಳ ಮೇಲೆ ಅಥವಾ ಅದರಲ್ಲಿ ಒಳಗೊಂಡ ಸ್ಥಿರಾಸ್ತಿಯ ಕುರಿತು ಯಾರದೇ ಯಾವುದೇ ಕ್ಷೇಮುಗಳು, ಅಡಮಾನಗಳು ಅಥವಾ ಇನ್ಯಾವುದೇ ತರಹದ ಕ್ಷೇಮುಗಳು ಇದ್ದಲ್ಲಿ ಈ ದಿನಾಂಕದಿಂದ ಹದಿನೈದು ದಿನಗಳ ಒಳಗಾಗಿ ಕೆಳಕಂಡವರಿಗೆ ಸ್ವತಹ ಅಥವಾ ವಕೀಲರ ಮೂಲಕ ಸಂಪರ್ಕಿಸಬೇಕಾಗಿ ತಿಳಿಸುತ್ತೇನೆ. ಆನಂತರ ಯಾವುದೇ ಕ್ಲೇಮುಗಳು ಬಂದಲ್ಲಿ ಅವುಗಳು ಮಾನ್ಯವಾಗುವುದಿಲ್ಲ. ಆನಂತರ ಮೇಲೆ ವಿವರಿಸಿರುವ ವಿಲ್ ಪತ್ರ, ಕ್ರಯಪತ್ರದಲ್ಲಿ ಒಳಗೊಂಡ ಆಸ್ತಿಯನ್ನು ವಿಲೇವಾರಿ ಮಾಡಲು, ಕ್ರಯ–ವಿಕ್ರಯ ಮಾಡಲು, ಅಡಮಾನ ಮಾಡಲು ನಾನು ಹಾಗೂ ನನ್ನ ಕುಟುಂಬದವರು ಸ್ವತಂತ್ರರಾಗಿರುತ್ತೇವೆ ಎಂದು ಸಾರ್ವಜನಿಕರ ಗಮನಕ್ಕೆ ಈ ಮೂಲಕ ತಂದಿರುತ್ತೇನೆ. ವಿ.ಕೆ. ರಘು, ವಕೀಲರು ಮತ್ತು ನೋಟರಿ ಇವರ ಮುಂದೆ ಈ ಮೂಲಕ

ಪ್ರಮಾಣಿಕರಿಸಿರುತೇನೆ.

ಶ್ರೀಮತಿ.ಪವಿತ್ರ, ಕೋಂ.ಶ್ರೀ.ವಸಂತ ರಾಜು, ವಾಸ: ಸುಗ್ಗಿಕಲ್ಲು ಬೀದಿ, ತೇಗೂರು, ರಾಂಪುರ ಅಂಚೆ, ಚಿಕ್ಕಮಗಳೂರು- 577133. ಫೋ: 9686276556

ಸ್ಥಳ: ದುಬೈ ದಿನಾಂಕ: 31ನೇ ಜನವರಿ, 2025

(a) ಸಾಮಾನ್ಯ

ಪ್ರತಿ ಷೇರಿನ ಗಳಿಕೆ (ಐಎನ್ಆರ್ 10 ಮುಖಬೆಲೆಯ ಪ್ರತಿ ಷೇರು)